

ವೈದ್ಯ ಹೆಣ್ಣು ಹೌದು ವೈದ್ಯ ಹೆಣ್ಣು ಹೌದು ಗಂಡೂ ಹೌದು



‘ಡೇ’ ಮತ್ತು ‘ನೈಟ್’ ವೃತ್ತಾಸವಿಲ್ಲದೆ ದುಡಿಯಬೇಕಾದ ವರ್ಗ ಡಾಕ್ಟರ್‌ಗಳದ್ದು. ಈ ಡಾಕ್ಟರ್‌ಗಳಿಗೂ ಒಂದು ‘ಡೇ’ ಇದೆ ! ಜುಲೈ 1ರ ವೈದ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಹೀಗೊಂದು ಜಿಜ್ಞಾಸೆ..

■ ಡಾ. ಕೆ.ಎಸ್. ಪವಿತ್ರ

ವೈದ್ಯಕೀಯ ಶಿಕ್ಷಣದಲ್ಲಿ ನಮಗೆ ಕಲಿಸುವ ಪಾಠ ಹೇಳುತ್ತದೆ- ‘ವೈದ್ಯ’ನಿಗೂ ‘ವೈದ್ಯೆ’ಗೂ ಯಾವುದೇ ವ್ಯತ್ಯಾಸವಿರಬಾರದು. ‘ವೈದ್ಯ’ ಎಂಬ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿ- ಪುರುಷ ಅಥವಾ ಮಹಿಳೆ ಯಾರೇ ಆಗಲಿ, ರೋಗಿಯ ನೋವನ್ನು ಅರ್ಥ ಮಾಡಿಕೊಳ್ಳಲು, ಸರಿಯಾದ ಚಿಕಿತ್ಸೆ ನೀಡಲು ಜ್ಞಾನ, -ಶ್ರದ್ಧೆ-, ತಾಳ್ಮೆಗಳು ಅವಶ್ಯಕವೇ ಹೊರತು ಮಹಿಳಾ ರೋಗಿಯನ್ನು ನೋಡಲು ವೈದ್ಯೆಯೇ ಆಗಬೇಕು ಅಥವಾ ಪುರುಷ ರೋಗಿಯನ್ನು ನೋಡಲು ವೈದ್ಯನೇ ಆಗಬೇಕು ಎಂಬುದನ್ನು ವೈದ್ಯಕೀಯ ವಿಜ್ಞಾನ ಒಪ್ಪುವುದಿಲ್ಲ. ವೈದ್ಯರೇನೋ ವೈದ್ಯಕೀಯ ವಿಜ್ಞಾನ ಓದಿರುತ್ತಾರೆ, ಸರಿ. ಆದರೆ ರೋಗಿಗಳು?

‘ಮೇಡಂ, ಇವರಿಗೆ ಸ್ವಲ್ಪ ತೊಂದರೆ ಇದೆ. ಅದೇನೋ ಹೇಳುತ್ತಾರೆ ನೋಡಿ. ಅವರಿಗೆ ನಮ್ಮದುರಿಗೆ ಹೇಳೋದಿಕ್ಕೆ ತುಂಬಾ ಸಂಕೋಚ. ಅದಕ್ಕೆ ನಾವು ಹೊರಗಡೆ ಕಾಯ್ದಿರೋವಿ. ನೀವು ಕೇಳಿ, ಅದೇನು ಮಾಡೋಕೋ ನೋಡಿಡಿ.’ ಆ ಮಹಿಳೆಯ ಪತಿ ಆಕೆಗಿದ್ದ ತೊಂದರೆ ಬಗ್ಗೆ ಹೇಳಿದ್ದು ಹೀಗೆ! ಲೈಂಗಿಕ ಸಮಸ್ಯೆಗಳ ಬಗ್ಗೆ ಹೇಳಲು ‘ವೈದ್ಯ’ ಯೊಬ್ಬರನ್ನು ಹುಡುಕಿ, ಅವರದುರು ‘ಹೆಣ್ಣಿನ’ ಸಮಸ್ಯೆಗಳನ್ನು ‘ಕೇಳಲು’ ನಾಚಿ, ತಾನು ಕೋಣೆಯಿಂದ ಹೊರಗುಳಿಯುವ ಪತಿಯ ರೀತಿಯದು. ಆದರೆ ಇದು ಕೋಣೆಯಿಂದಷ್ಟೇ ಹೊರಗುಳಿಯುವುದಕ್ಕಿಂತ, ಸಮಸ್ಯೆಯ ಹೊರಗೂ ಆತ ಉಳಿಯುವಂತೆ ಮಾಡುತ್ತದೆ ಎಂಬುದು ಆತನಿಗೆ ಅರಿವಿರಲಿಲ್ಲ.

ಇನ್ನೊಂದು ಉದಾಹರಣೆ: ಮಧ್ಯ ವಯಸ್ಸಿನ ಪತಿ-ಪತ್ನಿ ದಾಂಪತ್ಯ ಚಿಕಿತ್ಸೆಗಾಗಿ ನನ್ನ ಬಳಿ ಬರುತ್ತಿದ್ದರು. ಸ್ವಲ್ಪ ಸಮಯದ ನಂತರ ಪತ್ನಿ ಬರುವುದನ್ನೇ ನಿಲ್ಲಿಸಿದರು. ಮತ್ತೆ ಕರೆಸಿ ಆಕೆಯನ್ನು ಕೇಳಿದಾಗ ಆಕೆ ಹೇಳಿದ್ದು- ‘ಮೇಡಂ, ನಮಗಿಂತ ಕಡಿಮೆ ವಯಸ್ಸಿನ ನಿಮ್ಮ ಬಳಿ ನಾವು ಇದೆಲ್ಲಾ ಹೇಳಿಕೊಳ್ಳೋದು ಎಂದರೆ ಏನು? ಎಷ್ಟು ನಾಚಿಕೆ! ಮನೆಯಲ್ಲಿ ರೂಂ ಒಳಗಡೆ ನಡೆಯೋ ವಿಷಯವನ್ನೆಲ್ಲಾ ಇನ್ನೊಂದು ಮಹಿಳೆಯ ಎದುರು ಹೇಳಬೇಕು ಎಂದರೆ ಮನಸ್ಸಿಗೆ ಒಂದು ಥರಾ ಆಗುತ್ತೆ. ಅದಕ್ಕೇ ನಾನು ಅಂದು ಬರೋದಿಲ್ಲ ಎಂದದ್ದು.’

—ಇಂತಹ ಉದಾಹರಣೆಗಳು ಪ್ರತಿ ವೈದ್ಯರ ಬಳಿಯೂ ನೂರಾರು ರೀತಿಯಲ್ಲಿವೆ. ರೋಗಿಗಳು ತಾವು ಪುರುಷರಾಗಲೀ, ಮಹಿಳೆಯರಾಗಲೀ ವೈದ್ಯರನ್ನು ನೋಡುವಾಗ ಒಂದು ಅಂಶವನ್ನು ಗಮನಿಸಲೇಬೇಕು. ಅದಂದರೆ ಯಾವುದೇ ರೋಗಕ್ಕೆ ಚಿಕಿತ್ಸೆ ನೀಡಬೇಕೆಂದರೂ ಆ ರೋಗವನ್ನು ವೈದ್ಯ ಅನುಭವಿಸಿಯೇ ಅದನ್ನು ಅರ್ಥ ಮಾಡಿಕೊಳ್ಳಬೇಕೆಂದಿಲ್ಲ. ಉದಾಹರಣೆಗೆ ನಿಮಗೆ ನೆಗಡಿಯಾಗಿದೆ ಎಂದುಕೊಳ್ಳಿ, ನಿಮಗೆ ನೆಗಡಿಗೆ ಚಿಕಿತ್ಸೆ ಬೇಕೆಂದರೆ ಸ್ವತಃ ಆ ವೈದ್ಯರಿಗೆ ನೆಗಡಿಯಾಗಿ ಚಿಕಿತ್ಸೆ